



ಶ್ರೀ-ಶங்கರಭಗವತ್ಪಾದಾಚಾರ್ಯ-ಪರಮ್ಪುராತ-ಮೂಲಾಮ್ನಾಯ-
ಸರ್ವಜ್ಞಪೀಠ-

ಶ್ರೀ-ಕಾಂಞೀ-ಕಾಮಕೋಟಿ-ಪೀಠ-ಶ್ರೀಮಠ-ಸಂಸ್ಥಾನಮ್

॥ಅಮೃತಸಿದ್ಧಿಯೋಗ-ದೇವೀ-ಪಾರಾಯಣಮ್॥

ஸ்ரீ காஞ்சಿ ಕಾಮಕೋಡಿ ಪீಠಾತಿಪತிகள் ಜಕತ್ಕುರು ಸ್ರೀ ಷಂಗರ ವಿಜಯೇಂತರ
ಉರಸ್ವತೀ ಷಂಗರಾಸಾರ್ಯ ಸ್ವಾಮಿಗಳಿನ್ ಒತ್ತರವಿನ್ಬಡಿ ಅಮ್ರುತಉಿತ್ತಿ ಯೋಕ
ತಿನ್ಬಗಳನ್ಬು ಸೆಯ್ಯವೇನ್ಬಿಡು ಬಾರಾಯಣನ್ಬಗಳು ಕುರಿತ್ತು
ವೆಢಿಯಿಡಬ್ಬಡು ಅರಿಕ್ಕಕೆ

ಕಾಲಮ್ ಂಬತ್ತು ಉಕಲ ಸೆಯ್ಯಲಕನ್ಬುಕ್ಕುಮ್ ಆತಾರಮಾಕುಮ್. “ಬರುವತ್ತೇ
ಬಯಿರಸೆಯ್ಯ” ಂಬ್ಬ ಆನ್ಬೊರ್ ವಾಕ್ಕಿರಿಕಿಣನ್ಬಕ ಒರಿಯ ನೊರತ್ತಿಲ ಸೆಯ್ಯಬಬ್ಬಡುಮ್
ಸೆಯ್ಯಲಕನ್ಬುಕ್ಕು ಅತಿಕ ಬಲನ್ ಕಿಡೆಡಕ್ಕಿರಿತ್ತು.

ಕಾಲತ್ತಿನ್ ತೊಡರಕುಞ್ಚಿಲಿಲ, ನಮಕ್ಕು ಸಿರಮನ್ಬಗಳು ವರಕ್ಕುಡಿಯತೆ ಅರಿವಿಕ್ಕುಮ್
ಕರಣು ನಕುಷ್ತ್ರಾತಿಗಳಿನ್ ತೀಯ ಯೋಕನ್ಬಗ್ಬಡನ್, ನನ್ಬಮೆಕಣೆ ಬನ್ಬಮಡನ್ಬು
ಅಢಿಕ್ಕವಲ್ಲ ನಲ್ಯೋಕನ್ಬಗ್ಬಡು ಂಬಬ್ಬಡುಕಿನ್ಬಣ. ಕಾಲತ್ತಿನ್ ಇತ್ತಕೆಯ
ಉಕುಷ್ಚಮಮಾನ್ ತನ್ಬಮೆಯೆ ಅರಿನ್ಬ ರುಷಿಗಳು ಷಾಸ್ತ್ರರತ್ತಿನ್ ಮೂಲಮ್ ಇತೆ
ನಮಕ್ಕು ಬೊತಿತ್ತು ಅಢಬ್ಬರಿಯ ಅನುಕರಣುತೆ ಸೆಯ್ಯತಿರುಕ್ಕಿರಿಾರ್ಕಗ್ಬ. ವರುಮುನ್
ಕಾಬ್ಬೊನಾಕ ಸಿರಮನ್ಬಗಳು ವರುಮ್ ಕಾಲತ್ತಿರಿಕು ಬಾತುಕಾಬ್ಬು ಸೆಯ್ಯತುಕೊಗ್ಬಲವುಮ್
ನನ್ಬಮೆ ಬಯಕ್ಕುಮ್ ಕಾಲತ್ತಿಲ ಮುಯನ್ಬು ಕುಬಕಾರಿಯನ್ಬಗಣೆಶ್ ಸೆಯ್ಯತು ಮಕಿಞ್ಚಿವುಮ್
ನಮಕ್ಕು ವಞ್ಚಿಕೊಲಿಯುಗ್ಬಲಾರ್ಕಗ್ಬ.

அத்தகைய நல்யோகங்களில் கிழமைகள் மற்றும் நக்ஷத்ரங்களின் சில சேர்க்கைகள் அம்ருத ஸித்தி யோகங்கள் எனப்படுகின்றன. அவையாவன ஞாயிறு-ஹஸ்தம், திங்கள்-ம்ருகஸீர்ஷம், செவ்வாய்-அச்வினி, புதன்-அனுஷம், வியாழன்-பூசம், வெள்ளி-ரேவதி, சனி-ரோஹிணி என்பவை.

ಆದಿತ್ಯಹಸ್ಯೇ ಗುರುಪುಷ್ಯಯೋಗೇ ಬುಧಾನುರಾಧಾ ಶನಿರೋಹಿಣೀ ಚ |
 ಸೋಮೇ ಚ ಸೌಮ್ಯಂ ಭೃಗುರೇವತೀ ಚ ಭೌಮಾಶ್ವಿನೀ ಚಾಮೃತಸಿದ್ಧಿಯೋಗಃ ||

இதே ச்லோகத்தில் **சோமசுத்ரவ்யோம்** என்ற பாடத்தின்படி **திங்கள்-திருவோணம்** கூட சிறப்பான யோகமாக போற்றப்படுகிறது. இத்தகைய யோகங்களில் செய்யப்படும் நற்காரியங்கள் நம்மைக் காத்து போஷிப்பதில் வலிமை மிக்கவையாகின்றன.

உதாஹரணமாக தேவி அதர்வஸீர்ஷத்தில் **ಭೌಮಾಶ್ವಿನ್ಯಂ** **ಮಹಾದೇವೀಸನ್ನಿಧೌ** **ಜಪ್ತ** **ಮಹಾಮೃತ್ಯುಂ** **ತರತಿ** என்று, அதாவது செவ்வாயும் அச்வினியும் கூடும் தினத்தில் பாராயணம் செய்தால் கோரமான மரணத்தையும் வெல்லலாம் என்று சொல்லப்படுகிறது.

ஆகவே இத்தகைய வீரியம் மிகுந்த தினங்களன்று கீழ்க்கண்ட தேவீ பரமான பாராயணங்களை **ஆசாரத்துடன்** **ஸம்ப்ரதாய முறைப்படி** செய்து லோகக்ஷேமத்தையும் தனதுக்ஷேமத்தையும் ஸாதித்துக்கொள்ளும்படி ஸ்ரீ ஆசார்யபாதர்கள் ஆஜ்ஞாபிக்கிறார்கள்.

- இயன்றவரை கீழ்க்கண்ட அனைத்து நூல்களையும் பாராயணம் செய்யவும்.
- ஒரே நாளில் செய்ய இயலாவிடில் அம்ருதஸித்தி தினத்தன்று தொடங்கியோ அல்லது முடியும்படியோ இரண்டு அல்லது மூன்று நாட்களாகவும் செய்யலாம்.
- தினமும் ஸ்நானம் ஸந்த்யாவந்தனம் முதலிய நித்ய கர்மாநுஷ்டானத்தை முடித்த பின் இதனை செய்யவும்.

பாராயணம் செய்யவேண்டிய நூல்கள்

1. துர்கா ஸப்தஸதீ
2. ஸ்ரீலலிதா ஸஹஸ்ரநாமம்
3. ஸௌந்தர்ய லஹரீ
4. மஹாபாரத விராட பர்வத்தில் உள்ள துர்கா ஸ்துதி (இணைக்கப்பட்டுள்ளது)
5. அப்பைய தீக்ஷிதரின் துர்கா சந்த்ரகலா ஸ்துதி (இணைக்கப்பட்டுள்ளது)
6. மஹிஷாஸூர மர்தினி ஸ்தோத்ரம்
7. அபிராமி அந்தாதி

நைவேத்யம்: தயிர்சாதம்

கீழ்க்கண்ட சங்கல்பம் சொல்லி பாராயணம் செய்து குருவருளும், திருவருளும் பெறுமாறு கேட்டுக்கொள்கிறோம்.

Announcement regarding parayanam to be done on days of Amritasiddhi Yoga as directed by Jagadguru Shri Kanchi Kamakoti Peetadhipati Shri Shankara Vijayendra Sarasvati Shankaracharya Swamigal

Time is the basis of all actions. As is well known, actions executed at the proper time bear more fruit.

In the cyclic rotation of time, along with the bad combinations of grahas and nakshatras that indicate the probability of upcoming difficulties, good combinations that grant benefits in multiples also arise. The sages who know this subtle nature of time have done us immeasurable anugraham by telling us about this via shastram. They have shown the way to protect ourselves for times when difficulties may arise, and to attain happiness by making efforts to do good deeds in beneficial times.

Among such good combinations are the Amrita Siddhi yogas of certain weekdays and nakshatras. They are **Sunday-Hasta, Monday-**

Mrigashirsha, Tuesday-Ashvini, Wednesday-Anuradha, Thursday-Pushya, Friday-Revati, Saturday-Rohini.

ಆದಿತ್ಯಹಸ್ತೇ ಗುರುಪುಷ್ಯಯೋಗೇ ಬುಧಾನುರಾಧಾ ಶನಿರೋಹಿಣೀ ಚ |
ಸೋಮೇ ಚ ಸೌಮ್ಯಂ ಭೃಗುರೇವತೀ ಚ ಭೌಮಾಶ್ವಿನೀ ಚಾಮೃತಸಿದ್ಧಿಯೋಗಾಃ ||

As per the reading ಸೋಮಶ್ರವಣ್ಯಾಮ್ in the same verse, **Monday-Shravana** is also praised as a special yoga. Good deeds performed on such yogas become especially strong in protecting and nourishing us.

For instance, in Devi Atharvashirsha, it is said ಭೌಮಾಶ್ವಿನ್ಯಾಂ
ಮಹಾದೇವೀಸನ್ನಿಧೌ ಜಪ್ತ್ವಾ ಮಹಾಮೃತ್ಯುಂ ತರತಿ, that is, one can cross
even a gruesome death by doing parayanam when Tuesday and Ashvini join.

Therefore on these potent days, Shri Acharya Swamigal instructs to perform
the following Devi-related parayanams **as per achara and tradition** and
achieve both loka kshemam and one's own kshemam.

- Do parayana of all texts given below as far as possible.
- If unable to do on a single day, it may be done by starting or finishing on the day with Amrita Siddhi yoga.
- This is to be done after completing snanam, sandhyavandanam and other nitya karmanushthanam.

Texts for parayanam

1. Durga Saptashati
2. Lalita Sahasranamam
3. Saundarya Lahari
4. Durga Stuti from Virata Parva of Mahabharata (see appendix)
5. Durga Chandrakala Stuti of Appayya Dikshitar (see appendix)
6. Mahishasura Mardini Stotram
7. Abhirami Anthathi (Tamil)

Naivedyam: Dadhi-annam (curd rice)

Please do the parayanam with sankalpam as given below and receive the Grace of Guru and Devi.

॥ಸಜ್ಜಲ್ಪಃ॥

ಮಮೋಪಾತ್ತ + ಪ್ರೀತ್ಯರ್ಥಂ ಭಗವತ್ಯಾಃ ಜಗದಮ್ಬಾಯಾಃ ಪ್ರಸಾದೇನ -

ಇದಾನೀಂ ಲೋಕೇ ಸರ್ವತ್ರ ಪ್ರಸೃತಸ್ಯ ಸಾಂಘ್ಯಮಿಕ-ರೋಗ-ವಿಶೇಷಸ್ಯ ನಿಶ್ಚೇಷಮ್
ಉನ್ಮೂಲನಾರ್ಥಮ್,

ಅಸ್ಮದ್-ದೇಶೀಯಾನಾಂ ವಿದೇಶೀಯಾನಾಂ ಚಾಪಿ ಸರ್ವೇಷಾಂ ವ್ಯಾಧಿ-ಭಯ-
ನಿವೃತ್ತ್ಯರ್ಥಂ,

ಸಂಘಾರ-ಪ್ರತಿಷೇಧಾತ್ ಸಂಘಾತಸ್ಯ ಶುಭಕಾರ್ಯ-ಪ್ರತಿಬಂಧಸ್ಯ ಉದ್ಯೋಗಾದಿ-ಪ್ರತಿಬಂಧಸ್ಯ
ತಜ್ಜನ್ಯಾಯಾಃ ಆರ್ಥಿಕ-ದುಃಸ್ಥಿತೇಶ್ಚ ಪರಿಹಾರಾರ್ಥಂ,

ಸರ್ವೇಷಾಂ ಧಾರ್ಮಿಕ-ಅನುಷ್ಠಾನಾನಾಂ, ಮಂದಿರಾದಿಷು ಭಗವತಃ ಪೂಜಾ-
ಉತ್ಸವಾನಾಂ ಚ ಯಥಾಪೂರ್ವಂ ಶೀಘ್ರಮೇವ ಪ್ರವೃತ್ತ್ಯರ್ಥಮ್,

ಜನಾನಾಂ ದುರ್ವಿಚಾರ-ನಿವೃತ್ತಿ-ಪೂರ್ವಕ-ಸದ್ವಿಚಾರ-ಅಭಿವೃದ್ಧ್ಯರ್ಥಂ,

ಸಾಧೂನಾಂ ಧಾರ್ಮಿಕಾಣಾಂ ಚ ಧೈರ್ಯ-ವಿಶ್ವಾಸ-ಪುಷ್ಟಿ-ಸಿದ್ಧ್ಯರ್ಥಮ್, ಆಧಾರ್ಮಿಕ-
ಶಕ್ತೀನಾಂ ವಿನಾಶಾರ್ಥಂ,

ತದ್-ದ್ವಾರಾ ಸರ್ವಲೋಕ-ಕ್ಷೇಮಾರ್ಥಂ

ದುರ್ಗಾಸಪ್ತಶತೀ-ಲಲಿತಾಸಹಸ್ರನಾಮ-ಸೌಂದರ್ಯಲಹರೀ-ವಿರಾಟಪರ್ವದುರ್ಗಾಸ್ತುತಿ-
ದುರ್ಗಾಚಂದ್ರಕಲಾಸ್ತುತಿ-ಮಹಿಷಾಸುರಮರ್ದಿನೀಸ್ತೋತ್ರ-ಅಭಿರಾಮ್ಯನ್ತಾದಿಸ್ತೋತ್ರ-
ಪಾರಾಯಣಂ ಕರಿಷ್ಯೇ |



||ಶಾರ್ವರಿ-ಸಂವತ್ಸರ-ಅಮೃತ-ಸಿದ್ಧಿ-ಯೋಗ-ದಿನಾನಿ||

16-Jun-2020	ಭೌಮಾಶ್ವಿನೀ-ಪುಣ್ಯಕಾಲಃ	ಪೂರ್ಣಮ್ ಅಹಃ
20-Jun-2020	ಶನಿರೋಹಿಣೀ-ಪುಣ್ಯಕಾಲಃ	▶12:00
28-Jun-2020	ಆದಿತ್ಯಹಸ್ತ-ಪುಣ್ಯಕಾಲಃ	08:45 ▶
14-Jul-2020	ಭೌಮಾಶ್ವಿನೀ-ಪುಣ್ಯಕಾಲಃ	▶14:05
26-Jul-2020	ಆದಿತ್ಯಹಸ್ತ-ಪುಣ್ಯಕಾಲಃ	▶12:35
29-Jul-2020	ಬುಧಾನುರಾಧಾ-ಪುಣ್ಯಕಾಲಃ	08:31 ▶
03-Aug-2020	ಸೋಮಶ್ರಾವಣೀ-ಪುಣ್ಯಕಾಲಃ	07:17 ▶
26-Aug-2020	ಬುಧಾನುರಾಧಾ-ಪುಣ್ಯಕಾಲಃ	▶13:02
31-Aug-2020	ಸೋಮಶ್ರಾವಣೀ-ಪುಣ್ಯಕಾಲಃ	▶15:02
02-Oct-2020	ಭೃಗುರೇವತೀ-ಪುಣ್ಯಕಾಲಃ	ಪೂರ್ಣಮ್ ಅಹಃ
30-Oct-2020	ಭೃಗುರೇವತೀ-ಪುಣ್ಯಕಾಲಃ	▶14:55
25-Jan-2021	ಸೋಮಮೃಗಶೀರ್ಷ-ಪುಣ್ಯಕಾಲಃ	ಪೂರ್ಣಮ್ ಅಹಃ
28-Jan-2021	ಗುರುಪುಷ್ಯ-ಪುಣ್ಯಕಾಲಃ	ಪೂರ್ಣಮ್ ಅಹಃ
20-Feb-2021	ಶನಿರೋಹಿಣೀ-ಪುಣ್ಯಕಾಲಃ	ಪೂರ್ಣಮ್ ಅಹಃ
22-Feb-2021	ಸೋಮಮೃಗಶೀರ್ಷ-ಪುಣ್ಯಕಾಲಃ	▶10:56
25-Feb-2021	ಗುರುಪುಷ್ಯ-ಪುಣ್ಯಕಾಲಃ	▶13:16
16-Mar-2021	ಭೌಮಾಶ್ವಿನೀ-ಪುಣ್ಯಕಾಲಃ	ಪೂರ್ಣಮ್ ಅಹಃ
20-Mar-2021	ಶನಿರೋಹಿಣೀ-ಪುಣ್ಯಕಾಲಃ	▶16:44
13-Apr-2021	ಭೌಮಾಶ್ವಿನೀ-ಪುಣ್ಯಕಾಲಃ	▶14:18

||ದುರ್ಗಾಸ್ತುತಿಃ||

ವೈಶಮ್ಪಾಯನ ಉವಾಚ

ವಿರಾಟನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ |
ಅಸ್ತುವನ್ಮನಸಾ ದೇವೀಂ ದುರ್ಗಾಂ ತ್ರಿಭುವನೇಶ್ವರೀಮ್ ||1||

ಯಶೋದಾಗರ್ಭಸಮ್ಭೂತಾಂ ನಾರಾಯಣವರಪ್ರಿಯಾಮ್ |
ನನ್ದಗೋಪಕುಲೇ ಜಾತಾಂ ಮಜ್ಗಲ್ಯಾಂ ಕುಲವರ್ಧನೀಮ್ ||2||

ಕಂಸವಿದ್ರಾವಣಕರೀಮಸುರಾಣಾಂ ಕ್ಷಯಚ್ಛರೀಮ್ |
ಶಿಲಾತಟವಿನಿಕ್ಷಿಪ್ತಾಮಾಕಾಶಂ ಪ್ರತಿ ಗಾಮಿನೀಮ್ ||3||

ವಾಸುದೇವಸ್ಯ ಭಗಿನೀಂ ದಿವ್ಯಮಾಲ್ಯವಿಭೂಷಿತಾಮ್ |
ದಿವ್ಯಾಪ್ಪುರಧರಾಂ ದೇವೀಂ ಖಿಡ್ಗಖೇಟಕಧರಣೀಮ್ ||4||

ಭಾರಾವತರಣೇ ಪುಣ್ಯೇ ಯೇ ಸ್ಮರಂತಿ ಸದಾ ಶಿವಾಮ್ |
ತಾನ್ ವೈ ತಾರಯಸೇ ಪಾಪಾತ್ಪಚ್ಛೇ ಗಾಮಿವ ದುರ್ಬಲಾಮ್ ||5||

ಸ್ತೋತುಂ ಪ್ರಚಕ್ರಮೇ ಭೂಯೋ ವಿವಿಧೈಃ ಸ್ತೋತ್ರಸಮ್ಭವೈಃ |
ಆಮನ್ತ್ರ್ಯ ದರ್ಶನಾಕಾಂಕ್ಷೈ ರಾಜಾ ದೇವೀಂ ಸಹಾನುಜಃ ||6||

ನಮೋ ಸ್ತು ವರದೇ ಕೃಷ್ಣೇ ಕುಮಾರಿ ಬ್ರಹ್ಮಚಾರಿಣಿ |
ಬಾಲಾರ್ಕಸದೃಶಾಕಾರೇ ಪೂರ್ಣಚಂದ್ರನಿಭಾನನೇ ||7||

ಚತುರ್ಭುಜೇ ಚತುರ್ವಕ್ತ್ರೇ ಪೀನಶ್ರೋಣಿಪಯೋಧರೇ |
ಮಯೂರಪಿಚ್ಛವಲಯೇ ಕೇಯೂರಾಜ್ಞದಧಾರಿಣಿ ||8||

ಭಾಸಿ ದೇವಿ ಯಥಾ ಪದ್ಮಾ ನಾರಾಯಣಪರಿಗ್ರಹಃ |
ಸ್ವರೂಪಂ ಬ್ರಹ್ಮಚರ್ಯಂ ಚ ವಿಶದಂ ತವ ಖೇಚರಿ ||9||

ಕೃಷ್ಣಚ್ಛವಿಸಮಾ ಕೃಷ್ಣಾ ಸಚ್ಚರ್ಷಣಸಮಾನನಾ |
ಬಿಭ್ರತೀ ವಿಪುಲೌ ಬಾಹೂ ಶಕ್ರಧ್ವಜಸಮುಚ್ಛಯೌ ||10||

ಪಾತ್ರೀ ಚ ಪಚ್ಛಜೀ ಘಣ್ಣೇ ಸ್ತ್ರೀ ವಿಶುದ್ಧಾ ಚ ಯಾ ಭುವಿ |
ಪಾಶಂ ಧನುರ್ಮಹಾಚಕ್ರಂ ವಿವಿಧಾನ್ಯಾಯುಧಾನಿ ಚ ||11||

ಕುಣ್ಡಲಾಭ್ಯಾಂ ಸುಪೂರ್ಣಾಭ್ಯಾಂ ಕರ್ಣಾಭ್ಯಾಂ ಚ ವಿಭೂಷಿತಾ |
ಚಂದ್ರವಿಸ್ಪರ್ಧಿನಾ ದೇವಿ ಮುಖೇನ ತ್ವಂ ವಿರಾಜಸೇ ||12||

ಮುಕುಟೇನ ವಿಚಿತ್ರೇಣ ಕೇಶಬನ್ಧೇನ ಶೋಭಿನಾ |
ಭುಜಜ್ಞಾಭೋಗವಾಸೇನ ಶ್ರೋಣಿಸೂತ್ರೇಣ ರಾಜತಾ ||13||

ವಿಭ್ರಾಜಸೇ ಚಾಬದ್ಧೇನ ಭೋಗೇನೇವೇಹ ಮನ್ದರಃ |
ದ್ವಜೇನ ಶಿಖಿಪಿಚ್ಛಾನಾಮುಚ್ಛಿತೇನ ವಿರಾಜಸೇ ||14||

ಕೌಮಾರಂ ಪ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ |
ತೇನ ತ್ವಂ ಸ್ತೂಯಸೇ ದೇವಿ ತ್ರಿದಶೈಃ ಪೂಜ್ಯಸೇ ಪಿ ಚ ||15||

ತ್ರೈಲೋಕ್ಯರಕ್ಷಣಾರ್ಥಾಯ ಮಹಿಷಾಸುರನಾಶಿನಿ |
ಪ್ರಸನ್ನಾ ಮೇ ಸುರಶ್ರೇಷ್ಠೇ ದಯಾಂ ಕುರು ಶಿವಾ ಭವ ||16||

ಜಯಾ ತ್ವಂ ವಿಜಯಾ ಚೈವ ಸಜ್ಜಾಮೇ ಚ ಜಯಪ್ರದಾ |
ಮಮಾಪಿ ವಿಜಯಂ ದೇಹಿ ವರದಾ ತ್ವಂ ಚ ಸಾಮ್ಪ್ರತಮ್ ||17||

ವಿನ್ಧ್ಯೇ ಚೈವ ನಗಶ್ರೇಷ್ಠೇ ತವ ಸ್ಥಾನಂ ಹಿ ಶಾಶ್ವತಮ್ |
ಕಾಲಿ ಕಾಲಿ ಮಹಾಕಾಲಿ ಶೀಘ್ರಮಾಂಸಪಶುಪ್ರಿಯೇ ||18||

ಕೃತಾನುಯಾತ್ರಾ ಭೂತೈಸ್ತ್ವಂ ವರದಾ ಕಾಮಚಾರಿಣೀ |
ಭಾರಾವತಾರೇ ಯೇ ಚ ತ್ವಾಂ ಸಂಸ್ಮರಿಷ್ಯಂತಿ ಮಾನವಾಃ ||19||

ಪ್ರಣಮಂತಿ ಚ ಯೇ ತ್ವಾಂ ಹಿ ಪ್ರಭಾತೇ ತು ನರಾ ಭುವಿ |
ನ ತೇಷಾಂ ದುರ್ಲಭಂ ಕಿಂಚಿತ್ತುತ್ತತೋ ಧನತೋಪಿ ವಾ ||20||

ದುರ್ಗಾತ್ತಾರಯಸೇ ದುರ್ಗೇ ತತ್ ತ್ವಂ ದುರ್ಗಾ ಸ್ಮೃತಾ ಜನೈಃ |
ಕಾನ್ತಾರೇಷ್ಟವಸನ್ನಾನಾಂ ಮಗ್ನಾನಾಂ ಚ ಮಹಾರ್ಣವೇ |
ದಸ್ಯುಭಿರ್ವಾ ನಿರುದ್ಧಾನಾಂ ತ್ವಂ ಗತಿಃ ಪರಮಾ ನೃಣಾಮ್ ||21||

ಜಲಪ್ರತರಣೇ ಚೈವ ಕಾನ್ತಾರೇಷ್ಟಟವೀಷು ಚ |
ಯೇ ಸ್ಮರಂತಿ ಮಹಾದೇವಿ ನ ಚ ಸೀದಂತಿ ತೇ ನರಾಃ ||22||

ತ್ವಂ ಕೀರ್ತಿಃ ಶ್ರೀಧೃತಿಃ ಸಿದ್ಧಿಹೀರ್ವಿದ್ಯಾ ಸಂತತಿರ್ಮತಿಃ |
ಸನ್ಧ್ಯಾ ರಾತ್ರಿಃ ಪ್ರಭಾ ನಿದ್ರಾ ಜ್ಯೋತ್ಸಾ ಕಾಂತಿಃ ಕ್ಷಮಾ ದಯಾ ||23||

ನೃಣಾಂ ಚ ಬನ್ಧನಂ ಮೋಹಂ ಪುತ್ರನಾಶಂ ಧನಕ್ಷಯಮ್ |
ವ್ಯಾಧಿಂ ಮೃತ್ಯುಂ ಭಯಂ ಚೈವ ಪೂಜಿತಾ ನಾಶಯಿಷ್ಯಸಿ ||24||

ಸೋ ಹಂ ರಾಜ್ಯಾತ್ಪರಿಭ್ರಷ್ಟಃ ಶರಣಂ ತ್ವಾಂ ಪ್ರಪನ್ನವಾನ್ |
ಪ್ರಣತಶ್ಚ ಯಥಾ ಮೂರ್ಛಾ ತವ ದೇವಿ ಸುರೇಶ್ವರಿ ||25||

ತ್ರಾಹಿ ಮಾಂ ಪದ್ಮಪತ್ರಾಕ್ಷಿ ಸತೈ ಸತ್ಯಾ ಭವಸ್ವ ನಃ |
ಶರಣಂ ಭವ ಮೇ ದುರ್ಗೇ ಶರಣೈ ಭಕ್ತವತ್ಸಲೇ ||26||

ಏವಂ ಸುತಾ ಹಿ ಸಾ ದೇವೀ ದರ್ಶಯಾಮಾಸ ಪಾಣ್ಡವಮ್ |
ಉಪಗಮ್ಯ ತು ರಾಜಾನಮಿದಂ ವಚನಮಬ್ರವೀತ್ ||27||

ದೇವ್ಯವಾಚ

ಶೃಣು ರಾಜನ್ಮಹಾಬಾಹೋ ಮದೀಯಂ ವಚನಂ ಪ್ರಭೋ |
ಭವಿಷ್ಯತ್ಯಚಿರಾದೇವ ಸಜ್ಜಾಮೇ ವಿಜಯಸ್ತವ ||28||

ಮಮ ಪ್ರಸಾದಾನ್ನಿರ್ಜಿತೈ ಹತ್ವಾ ಕೌರವವಾಹಿನೀಮ್ |
ರಾಜ್ಯಂ ನಿಷ್ಕಣ್ಣಕಂ ಕೃತ್ವಾ ಭೋಕ್ಷ್ಯಸೇ ಮೇದಿನೀಂ ಪುನಃ ||29||

ಭ್ರಾತೃಭಿಃ ಸಹಿತೋ ರಾಜನ್ಪ್ರೀತಿಂ ಪ್ರಾಪ್ಸ್ಯಸಿ ಪುಷ್ಕಲಾಮ್ |
ಮತ್ಪ್ರಸಾದಾಚ್ಚ ತೇ ಸೌಖ್ಯಮಾರೋಗ್ಯಂ ಚ ಭವಿಷ್ಯತಿ ||30||

ಯೇ ಚ ಸಜ್ಜೇರ್ತಯಿಷ್ಯಂತಿ ಲೋಕೇ ವಿಗತಕಲ್ಮಷಾಃ |
ತೇಷಾಂ ತುಷ್ಟಾ ಪ್ರದಾಸ್ಯಾಮಿ ರಾಜ್ಯಮಾಯುರ್ವಪುಃ ಸುತಮ್ ||31||

ಪ್ರವಾಸೇ ನಗರೇ ವಾ ಪಿ ಸಜ್ಜಾಮೇ ಶತ್ರುಸಂಘಟೇ |
ಅಟವ್ಯಾಂ ದುರ್ಗಕಾಂತಾರೇ ಸಾಗರೇ ಗಹನೇ ಗಿರೌ ||32||

ಯೇ ಸ್ಮರಿಷ್ಯಂತಿ ಮಾಂ ರಾಜನ್ ಯಥಾ ಹಂ ಭವತಾ ಸ್ಮೃತಾ |
ನ ತೇಷಾಂ ದುರ್ಲಭಂ ಕಿಂಚಿದಸ್ಮಿನ್ ಲೋಕೇ ಭವಿಷ್ಯತಿ ||33||

ಇದಂ ಸ್ತೋತ್ರವರಂ ಭಕ್ತ್ಯಾ ಶೃಣುಯಾದ್ವಾ ಪಠೇತ ವಾ |
ತಸ್ಯ ಸರ್ವಾಣಿ ಕಾರ್ಯಾಣಿ ಸಿದ್ಧಿಂ ಯಾಸ್ಯಂತಿ ಪಾಣ್ಡವಾಃ ||34||

ಮತ್ಪ್ರಸಾದಾಚ್ಚ ವಃ ಸರ್ವಾನ್ವಿರಾಟನಗರೇ ಸ್ಥಿತಾನ್ |
ನ ಪ್ರಜ್ಞಾಸ್ಯಂತಿ ಕುರವೋ ನರಾ ವಾ ತನ್ನಿವಾಸಿನಃ ||35||

ಇತ್ಯುಕ್ತ್ವಾ ವರದಾ ದೇವೀ ಯುಧಿಷ್ಠಿರಮರಿಂದಮಮ್ |
ರಕ್ಷಾಂ ಕೃತ್ವಾ ಚ ಪಾಣ್ಡುನಾಂ ತತ್ರೈವಾನ್ತರಧೀಯತ ||36||

||ಇತಿ ಶ್ರೀಮನ್ಮಹಾಭಾರತೇ ವಿರಾಟಪರ್ವಣಿ ಪಾಣ್ಡವಪ್ರವೇಶಪರ್ವಣಿ ಅಷ್ಟಮೋ ಧ್ಯಾಯಃ||



||ದುರ್ಗಾಚಂದ್ರಕಲಾಸ್ತುತಿಃ||

ವೇಧೋಹರೀಶ್ವರಸ್ತುತ್ಯಾಂ ವಿಹರ್ತ್ರಿಂ ವಿನ್ಧ್ಯಭೂಧರೇ |
ಹರಪ್ರಾಣೇಶ್ವರೀಂ ವಂದೇ ಹನ್ತ್ರಿಂ ವಿಬುಧವಿದ್ವಿಷಾಮ್ ||1||

ಅಭ್ಯರ್ಥನೇನ ಸರಸೀರುಹಸಮ್ಭವಸ್ಯ
ತ್ಯಕ್ತ್ವೋದಿತಾ ಭಗವದಕ್ಷಿಪಿಧಾನಲೀಲಾಮ್ |
ವಿಶ್ವೇಶ್ವರೀ ವಿಪದಪಾಕರಣೇ ಪುರಸ್ತಾತ್
ಮಾತಾ ಮಮಾಸ್ತು ಮಧುಕೈಟಭಯೋರ್ನಿಹನ್ತ್ರಿ ||2||

ಪ್ರಾಜ್ಞೇರ್ಜರೇಷು ನಿಹಿತೈರ್ನಿಜಶಕ್ತಿಲೇಶೈಃ
ಏಕೀಭವದ್ಭಿರುದಿತಾ ಖಿಲಲೋಕಗುಪ್ತೈಃ |
ಸಮ್ಪನ್ನಶಸ್ತ್ರನಿಕರಾ ಚ ತದಾಯುಧಸ್ಥೈಃ
ಮಾತಾ ಮಮಾಸ್ತು ಮಹಿಷಾಂತಕರೀ ಪುರಸ್ತಾತ್ ||3||

ಪ್ರಾಲೇಯಶೈಲತನಯಾತನುಕಾಂತಿಸಮ್ಪತ್-
ಕೋಶೋದಿತಾ ಕುವಲಯಚ್ಛವಿಚಾರುದೇಹಾ |
ನಾರಾಯಣೇ ನಮದಭೀಷ್ಠಿತಕಲ್ಪವಲ್ಲಿ
ಸುಪ್ರೀತಿಮಾವಹತು ಶುಮ್ಭನಿಶುಮ್ಭಹನ್ತ್ರಿ ||4||

ವಿಶ್ವೇಶ್ವರೀತಿ ಮಹಿಷಾಂತಕರೀತಿ ಯಸ್ಯಾಃ
ನಾರಾಯಣೇತ್ಯಪಿ ಚ ನಾಮಭಿರಜೈತಾನಿ |
ಸೂಕ್ತಾನಿ ಪಚ್ಛಜಭುವಾ ಚ ಸುರರ್ಷಿಭಿಶ್ಚ
ದೃಷ್ಟಾನಿ ಪಾವಕಮುಖೈಶ್ಚ ಶಿವಾಂ ಭಜೇ ತಾಮ್ ||5||

ಉತ್ಪತ್ತಿದೈತ್ಯಹನನಸ್ತವನಾತ್ಮಕಾನಿ
ಸಂರಕ್ಷಕಾಣ್ಯಖಿಲಭೂತಹಿತಾಯ ಯಸ್ಯಾಃ |
ಸೂಕ್ತಾನ್ಯಶೇಷನಿಗಮಾಂತವಿದಃ ಪಠಂತಿ
ತಾಂ ವಿಶ್ವಮಾತರಮಜಸ್ತ್ರಮಭಿಷ್ಠವೀಮಿ ||6||

ಯೇ ವೈಪ್ರಚಿತ್ತಪುನರುತ್ಥಿತಶುಮ್ಭಮುಖೈಃ
ದುರ್ಭಿಕ್ಷಘೋರಸಮಯೇನ ಚ ಕಾರಿತಾಸು |
ಆವಿಷ್ಠತಾಸ್ತ್ರಿಜಗದಾರ್ತಿಷು ರೂಪಭೇದಾಃ
ತೈರಮ್ಭಿಕಾ ಸಮಭಿರಕ್ಷತು ಮಾಂ ವಿಪದ್ಭ್ಯಃ ||7||

ಸೂಕ್ತಂ ಯದೀಯಮರವಿನ್ದಭವಾದಿದೃಷ್ಟಮ್
ಆವರ್ತ್ಯ ದೇವ್ಯನುಪದಂ ಸುರಧಃ ಸಮಾಧಿಃ |
ದ್ವಾವಪ್ಯವಾಪತುರಭೀಷ್ಠಮನನ್ಯಲಭ್ಯಂ

ತಾಮಾದಿದೇವತರುಣೀಂ ಪ್ರಣಮಾಮಿ ಮೂರ್ಧ್ನಾ ||8||

ಮಾಹಿಷ್ಮತೀತನುಭವಂ ಚ ರುರುಂ ಚ ಹನ್ತುಮ್
ಆವಿಷ್ಕೃತೈರ್ನಿಜರಸಾದವತಾರಭೇದೈಃ |
ಅಷ್ಟಾದಶಾಹತನವಾಹತಕೋಟಿಸಂಖ್ಯೈಃ
ಅಮ್ಬಾ ಸದಾ ಸಮಭಿರಕ್ಷತು ಮಾಂ ವಿಪದ್ಯೈಃ ||9||

ಏತಚ್ಚರಿತ್ರಮಖಿಲಂ ಲಿಖಿತಂ ಹಿ ಯಸ್ಯಾಃ
ಸಮ್ಪೂಜಿತಂ ಸದನ ಏವ ನಿವೇಶಿತಂ ವಾ |
ದುರ್ಗಂ ಚ ತಾರಯತಿ ದುಸ್ತರಮಪ್ಯಶೇಷಂ
ಶ್ರೇಯಃ ಪ್ರಯಚ್ಛತಿ ಚ ಸರ್ವಮುಮಾಂ ಭಜೇ ತಾಮ್ ||10||

ಯತ್ಪೂಜನಸ್ತುತಿನಮಸ್ಕೃತಿಭಿರ್ಭವಂತಿ
ಪ್ರೀತಾಃ ಪಿತಾಮಹರಮೇಶಹರಾಸ್ತ್ರಯೋ ಪಿ |
ತೇಷಾಮಪಿ ಸ್ವಕಗುಣೈರ್ದದತೀ ವಪೂಂಷಿ
ತಾಮೀಶ್ವರಸ್ಯ ತರುಣೀಂ ಶರಣಂ ಪ್ರಪದ್ಯೇ ||11||

ಕಾನ್ತಾರಮಧ್ಯದೃಢಲಗ್ನತಯಾ ವಸನ್ನಾಃ
ಮಗ್ನಾಶ್ಚ ವಾರಿಧಿಜಲೇ ರಿಪುಭಿಶ್ಚ ರುದ್ಧಾಃ |
ಯಸ್ಯಾಃ ಪ್ರಪದ್ಯ ಚರಣೌ ವಿಪದಸ್ತರಂತಿ
ಸಾ ಮೇ ಸದಾ ಸ್ತು ಹೃದಿ ಸರ್ವಜಗತ್ಸವಿತ್ರೀ ||12||

ಬನ್ಧೇ ವಧೇ ಮಹತಿ ಮೃತ್ಯುಭಯೇ ಪ್ರಸಕ್ತೇ
ವಿತ್ತಕ್ಷಯೇ ಚ ವಿವಿಧೇ ಯ ಮಹೋಪತಾಪೇ |
ಯತ್ಪಾದಪೂಜನಮಿಹ ಪ್ರತಿಕಾರಮಾಹುಃ
ಸಾ ಮೇ ಸಮಸ್ತಜನನೀ ಶರಣಂ ಭವಾನೀ ||13||

ಬಾಣಾಸುರಪ್ರಹಿತಪನ್ನಗಬನ್ಧಮೋಕ್ಷಃ
ತದ್ಬಾಹುದರ್ಪದಲನಾದುಷಯಾ ಚ ಯೋಗಃ |
ಪ್ರಾದ್ಯುಮ್ಮಿನಾ ದ್ರುತಮಲಭ್ಯತ ಯತ್ಪ್ರಸಾದಾತ್
ಸಾ ಮೇ ಶಿವಾ ಸಕಲಮಪ್ಯಶುಭಂ ಕ್ಷಣೋತು ||14||

ಪಾಪಃ ಪುಲಸ್ತ್ಯ ತನಯಃ ಪುನರುತ್ಥಿತೋ ಮಾಮ್
ಅದ್ಯಾಪಿ ಹರ್ತುಮಯಮಾಗತ ಇತ್ಯುದೀತಮ್ |
ಯತ್ಸೇವನೇನ ಭಯಮಿನ್ದಿರಯಾ ವಧೂತಂ
ತಾಮಾದಿದೇವತರುಣೀಂ ಶರಣಂ ಗತೋ ಸ್ಮಿ ||15||

ಯದ್ ಧ್ಯಾನಜಂ ಸುಖಮವಾಪ್ಯಮನಂತಪುಣೈಃ
ಸಾಕ್ಷಾತ್ತಮಚ್ಯುತಪರಿಗ್ರಹಮಾಶ್ವವಾಪುಃ |

ಗೋಪಾಜ್ಞನಾಃ ಕಿಲ ಯದರ್ಚನಪುಣ್ಯಮಾತ್ರಾಃ
ಸಾ ಮೇ ಸದಾ ಭಗವತೀ ಭವತು ಪ್ರಸನ್ನಾ ||16||

ರಾತ್ರಿಂ ಪ್ರಪದ್ಯ ಇತಿ ಮನ್ತ್ರವಿದಃ ಪ್ರಪನ್ನಾನ್
ಉದ್ಬೋಧ್ಯ ಮೃತ್ಯವಧಿಮನ್ಯಫಲೈಃ ಪ್ರಲೋಭ್ಯ |
ಬುದ್ಧ್ವಾ ಚ ತದ್ವಿಮುಖಿತಾಂ ಪ್ರತನಂ ನಯಂತೀಂ
ಆಕಾಶಮಾದಿಜನನೀಂ ಜಗತಾಂ ಭಜೇ ತಾಮ್ ||17||

ದೇಶಕಾಲೇಷು ದುಷ್ಟೇಷು ದುರ್ಗಾಚಂದ್ರಕಲಾಸ್ತುತಿಃ |
ಸನ್ಧ್ಯಾಯೋರನುಸಂಧೇಯಾ ಸರ್ವಾಪದ್ವಿನಿವೃತ್ತಯೇ ||18||

||ಇತಿ ಶ್ರೀದುರ್ಗಾಚಂದ್ರಕಲಾಸ್ತುತಿಃ ಸಮ್ಪೂರ್ಣಾ ||



ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾ ತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ ||

